


Copyright © 2021 by Aga Khan University. All rights reserved. Indexing and Cataloging

www.PAKISTANIAA 2005 gAAIAA 4(C) (1JPi)



E) PÁIAHÄÖUÄVÄÄ aÄVÄÄÜPÄVÄÖäÄÄUÄVÄÄ **AiRÄA4(1)(c)(i)-PÄÄ AiÄgÄÄEÜÄ** aÄVÄÄPÄÄVÄÄ
¥ÄÄPÄÄE aÄÄEÄ dAn DAIÄÄPÄÄ gÄdgÄEÄ±j EÜÄÄ aÄPÄiÄ DqMvÄVPA CÄPÄguÄEÄB oÄqFÄVzÄ «ägFÄ F PÄÄPÄqÄVÄ

Sl.N o. PAA	Name of the Organization PAAJ AIA °EgA	Address «½Å, Å	Organizational structure gZEE (, AWI E)
1.	qÁJ, i. EÁUgÁeii PÉJ, J, i C¥gá DAIÄPgá gÁdgÁeE+í Eñgá a PAAJ	©©JA! ©° AUI, 2EÅ a Äo k, 18EÅ PÁgë, LrAia- i o ÄAa i, gÁdgÁeE+í Eñgá, · AUMMEgA-98	<p>1. આદ્યતાત્કૃ વિષયગલ મેલીચારણે મતુ તેવુ વલયગલ અસ્તુ તેરિગ a ÄKE - Áw PAAiÄÖpäDöME</p> <p>2. DAiÄA a PAAJ C¥gldAn DAIÄPgáUkA VPi VPi a Aai Aia °e SgAa ÁvP A 1976gä PLEÁOJ PA a ÄA 1 ¥f i PÁYKÉÖrEzna ¤Aia a ÄAa ÄUE ¤Aia a Ä (114)J CrAia °e «ZAgüE EfqP SÁMÜKE gZÄYI, i a SÁVÜKEÄB ¥fEbj i Áui, i a ¥fEjUkA «ZAgüA C¢PÁj UMEÄB ¥fEjUkIÉADÉE a MArgA VEE</p> <p>3. 6001 ZlglA CrUkUé a ÄA®1 ÄD a ÄEÜkP EÄ D1UkA SÁVÁ EÍEAZÁ a LkSÁVÁ « EEE / SÁVÁ MAZÄÜkR, Ä «Pí G¥A ASÍ eAj UÆ½1 D1UvJ UÉ ¤ZDj, ÄAÄZ a ÁvN 6001 ZlglA CrUkUé a ÄA®1 ÄD1UvJ UÉ ¥fj sgüE a ÄAqA ÄZ.</p> <p>4. Eñgá ¥A° PÉ, LkUkA / SÁ° eÁUkUkA PBA, UÄWÜY ¥fjP Á¤UÜkUé , ÁSA¢íZ a PbgÁgá ¥fAÜkUé DAIÄPgá ¥fjP ÁV, , a ÄAqA ÄZ.</p> <p>5. Crmii / Pí DPÄYUÜkUéÄ EvixD ¥fj, ÄAÄZ.</p> <p>6. PÉJ, 1 PAAJ Ä 1976gä ¥fEjUkA 108J, 109, 111, 112, 113, 143 a ÁvN 294gä ¥fA°FÉ a ÁvN CÉ, gÜf a ÄAqA ÄZ.</p> <p>7. PÉJ, 1 PAAJ Ä 1976gä ¥fEjUkA 147gä a ÄA°E °AÜkE vM SAZP ÁZ ષેડોલ 3ર પ્રકાર હાલને મતુ અધીન અધિકારિગલ મેલીચારણે Eñgá ÄAÄZ.</p> <p>8. ¥fjP «PÉÄYI CVB CÉÄ°M a ÄEzÄ ÁZ a ¥fEjUkA Pí ¤Aia a ÄEÄ, AgA, PÁOgZÄ DZÄ±PÉ M1MÄ ÄO ¥fj °AgA ¤AqA ÄZ.</p> <p>9. DAIÄPgá a » , ISÖÄZÄZ ÄvGá AiiÄa ÄZ a Pí, JUkA.</p>

E) PÁAÑÄÖUÄVÄÄ aÄVÄÄÜPÄVÄÖÄÄUÄÄ AíÄÄ4(1)(c)(i)-PÄE ÄiÄgÄÄÉUÄ ÄÄMPÄÄÄÄÄÄ

Sl.N o. PĀA	Name of the Organization Pbāj Aīā ṣēgā	Address «½Ā, Ā	Organizational structure gŽEE (, AWI E)
2.	a° PĀdÄØEII G¥A DAIÄPbā gÁdgÆeÅ+J Eñgā a PĀiä	©©JA ©° AUI, 2EĀ a Ä°R, 18EĀ PÄgë, LrAīā-ī o ÆÄa Āii gÁdgÆeÅ+J Eñgā, · AUMÄgÄ-98	<p>1. a PĀiä EPE a AAdeÄgÄW , kAwATa , IZÄ gÄUMPIZÄY</p> <p>2. 4001 Zlžgä CrUñUé a ÄA®1 ÄO ña Ä+ENÄK P E Ä D 1 ÜMÄ SÄVÄ fÍEAzÄ a ñE /SÄVÄ « ' bE P SÄVÄ MAZÄUKER , Ä « PÝ G¥A ASI eÄj UÑE½1 D 1 ÜVj UÉ ñzDj , ÄAÄZÄ a ñVñ 6001 Zlžgä CrUñUé mëleßtù Ä sì tErin g pErifzErEn mÄdañvñd.</p> <p>3. 6001 Zlžgä Cr a ÄA®1 ñ ña Ä+ENÄ CXP Ä a ÄEÄia SÄVÄ CEÄa ñEzÄ E ¥bÄP EÄiÄ PbÄMÜKEÄB 2 ¥AgI EÄ a ÄE@PÄ PbÄMÜKEÄB C¥bÄ DAIÄPbÄ / dAn DAIÄPbÄUñUé , P e ÄAÄZÄ .</p> <p>4. a PÄiä PÄzÄÄiÄ, PÄ Äit, D 1 ÜMÄ, ' E , ÄCÄE « zÄ E - ÄSï ZÄE a ñE ÄSÜMÄ , ÄYñE tÖ G , Äp Äj DAIÄÄ a PÄiäZÄ C¥bÄ / dAn DAIÄPbÄ CCEÄEßP E</p> <p>5. vÄlÄy ÄpEr / jÄnÄi ÄyÄkÄr nÄdFzÄ ÄdEzÄkÄzÄpÄtÄnÄt Ä ÄnÄt DAIÄPbÄ UñgÄ PÄqÄ a J - Ä PbÄMÜKEÄB ¥j 2Ä° 1 a ÄAr , ÄAÄZÄ CAZÄP PÄAzÄbÄ ÄUñPÄ , PÄA iÄPbÄV PÄA iÄO ña ÄD» , ÄAÄZÄ .</p>

Sl.N o. PĀIĀ	Name of the Organization Pbāj Aīā ° ēgā	Address «½Ā, Ā	Organizational structure gīzē (, ĀWī ē)
1..	©.Pēfīgā ° ēAāiāō Pāiāpā Dāiāpā gādgāeātā ēubā aPāiā	©©JA ©°AUi,2 ēā aio, 18EĀ PĀgē, LrAīā-ī ° ēAāiī, gādgāeātā ēubā, ·AUMēgā-98	ವಲಯ ಅಪರ್ / ಜಂಟಿ ಆಯಕರ ನಿರ್ದಿಷ್ಟ ಆದೇಶ PĀIĀ dAn DAiāpā aAvū G¥A DAiāpā Pkā» 1Pēqā a J - Äe Pbāj Aīā ° ēgā 2A° 1 aAr, aAāzā CAzjé, Pāiāpā DAiāpāv Pāiāo aD» , aAāzā.
2.	aPāiāpā	©©JA ©°AUi,2 ēā aio, 18EĀ PĀgē, LrAīā-ī ° ēAāiī, gādgāeātā ēubā, ·AUMēgā-98	SĀ° oAzī
3..	Yādā zleō Pāiāpā	©©JA ©°AUi,2 ēā aio, 18EĀ PĀgē, LrAīā-ī ° ēAāiī, gādgāeātā ēubā, ·AUMēgā-98	aPāiā dAn DAiāpā aAvū G¥A DAiāpā Pkā» 1Pēqā a J - Äe Pbāj Aīā ° ēgā aAvū EEPgā aAāzā aAvū oAezā aAā ¥A, PUMēb ¥ 2A° 1 oAUE EEPgā 10, 15, 20, 25 aAvū 30 ವರ್ಷಗಳ ಹೆಚ್ಚಿನ ವೇತನ ಬಡಿಗಳನ್ನು ಪರಿಶೀಲಿಸ aPāiāpāv aAr, aAāzā
4..	ChāAāiā zleō Pāiāpā	©©JA ©°AUi,2 ēā aio, 18EĀ PĀgē, LrAīā-ī ° ēAāiī, gādgāeātā ēubā, ·AUMēgā-98	SĀ° oAzī
5.	gīzēnāgā	©©JA ©°AUi,2 ēā aio, 18EĀ PĀgē, LrAīā-ī ° ēAāiī, gādgāeātā ēubā, ·AUMēgā-98	SĀ° oAzī
6.	J. i. J. E. i. aPmātā Pāiāpā Pāzāiā Ccpāj (D1ūmā)	©©JA ©°AUi,2 ēā aio, 18EĀ PĀgē, LrAīā-ī ° ēAāiī, gādgāeātā ēubā, ·AUMēgā-98	↳ Ccpāj grā N.N.r Dzāgā aAā-ē Pāiāpā Pāzāiā Ccpāj ¥ 2A° aPāiā Eāuj Āpā , aAā Pāzāiā Pbāj Aīā ° ePāiāo aD» , AwgāvAē

7.	PÁATAPÍPAZAAÍA COPÁJ (EÁUJ ÁPÍ , ÁÁÁ PÁAZbegÁdgÁeÁ±j EÚgá a PAÍA	©©JA! ©°AUT,2 EA aÁoÍ, 18EA PÁgá, LrAIÁ-ÍI °KEÁÁÍÍ, gÁdgÁeÁ±j EÚgá, ·ÁUMÆgÁ-98	Íj COPÁJ gPbÍ N.N.r DzÁgÍzÁ aÁA-Í dAn DAiMAPÍA (°AtPÁ ,Í) PÁAZbegoÍ AíÁ° e PÁAíAOxÁ ð» , ÁwgbAvÁgé
8.	ZEPÉAÁÁÁÁ 'r' UKEÁ	©©JA! ©°AUT,2 EA aÁoÍ, 18EA PÁgá, LrAIÁ-ÍI °KEÁÁÍÍ, gÁdgÁeÁ±j EÚgá, ·ÁUMÆgÁ-98	dAn DAiMAPÍA gPbÍ ±ÁSÍ
9.	UÁgÁ° AUÁiÁÁ UÁAUÍ a ÁÁET	©©JA! ©°AUT,2 EA aÁoÍ, 18EA PÁgá, LrAIÁ-ÍI °KEÁÁÍÍ, gÁdgÁeÁ±j EÚgá, ·ÁUMÆgÁ-98	dAn DAiMAPÍA gPbÍ ±ÁSÍ
10	J ,Í, 'mUEqÁ 'r' UKEÁ	©©JA! ©°AUT,2 EA aÁoÍ, 18EA PÁgá, LrAIÁ-ÍI °KEÁÁÍÍ, gÁdgÁeÁ±j EÚgá, ·ÁUMÆgÁ-98	G¥! DAiMAPÍA gPbÍ ±ÁSÍ
11.	EAgAAÍAT 'r' UKEÁ	©©JA! ©°AUT,2 EA aÁoÍ, 18EA PÁgá, LrAIÁ-ÍI °KEÁÁÍÍ, gÁdgÁeÁ±j EÚgá, ·ÁUMÆgÁ-98	Íj gPbÍ N.N.r DzAgÍzÁ aÁA-Í , PÁATAPÍPA xÁO±PbÍ (EÚgá AíKEAdF) gÁdgÁeÁ±j EÚgá a PAÍA PbÍj AíÁ° e PÁAíAOxÁ ð» , ÁwgbAvÁgé

Sl.No. ପାଇ	Designation of the official/ employee କୋର୍ପ୍ସ / ଶାଖାକୁଳେ	Duties allotted ପାଇତା	Powers କୋର୍ପ୍ସରେ	Remarks ପରା
1.	Cୟାନ୍‌ଡାଇମ୍ପନ୍‌ ଗାନ୍‌ଦାରୀରେ ଫିଲ୍‌ଡାଇର୍‌	1957 ପେଟ୍‌ଜୀଇ(୧୧୍‌ଜୀ) ଗିର୍ଭି ପାଇତା - ୮ଗା କ୍ରି ରାଜୀରେ କ୍ଷେତ୍ରରେ ଯାତ୍ରାରେ ପ୍ରକାଶିତ ପାଇତା	କୋର୍ପ୍ସ - କୋର୍ପ୍ସରେ ପାଇତା (ii) ଜାରୀ କାହାରେ କୋର୍ପ୍ସ - ୧ କୋର୍ପ୍ସରେ ପାଇତା (ii) ଜାରୀ କାହାରେ କୋର୍ପ୍ସ କୋର୍ପ୍ସ - ରାଜୀରେ ପାଇତା (1) ଜାରୀ ୮ କାହାରେ ପାଇତା	ପାଇତା ୮ ଗା (i) ଜାରୀ viii) ରାଜୀରେ କ୍ଷେତ୍ରରେ ଯାତ୍ରାରେ ପାଇତା କାହାରେ କ୍ଷେତ୍ରରେ ଯାତ୍ରାରେ ପାଇତା
2.		Cୟାନ୍‌ଡାଇମ୍ପନ୍‌ ଗାନ୍‌ଦାରୀରେ ଫିଲ୍‌ଡାଇର୍‌	Cୟାନ୍‌ଡାଇମ୍ପନ୍‌ ଗାନ୍‌ଦାରୀରେ ଫିଲ୍‌ଡାଇର୍‌	-
3.		କାହାରେ କ୍ଷେତ୍ରରେ ଯାତ୍ରାରେ ପାଇତା	-	-
4.		କାହାରେ କ୍ଷେତ୍ରରେ ଯାତ୍ରାରେ ପାଇତା	-	-
5.		କାହାରେ କ୍ଷେତ୍ରରେ ଯାତ୍ରାରେ ପାଇତା	କୋର୍ପ୍ସ - ୧ କାହାରେ କ୍ଷେତ୍ରରେ ଯାତ୍ରାରେ ପାଇତା କୋର୍ପ୍ସ / ଫିଲ୍‌ଡାଇର୍‌	-
6.		କାହାରେ କ୍ଷେତ୍ରରେ ଯାତ୍ରାରେ ପାଇତା	କୋର୍ପ୍ସ - ୧ କାହାରେ କ୍ଷେତ୍ରରେ ଯାତ୍ରାରେ ପାଇତା ଫିଲ୍‌ଡାଇର୍‌ କାହାରେ କ୍ଷେତ୍ରରେ ଯାତ୍ରାରେ ପାଇତା	-
7.		କାହାରେ କ୍ଷେତ୍ରରେ ଯାତ୍ରାରେ ପାଇତା	କୋର୍ପ୍ସ - ୧ କାହାରେ କ୍ଷେତ୍ରରେ ଯାତ୍ରାରେ ପାଇତା କୋର୍ପ୍ସ / ଫିଲ୍‌ଡାଇର୍‌	-
8.		କାହାରେ କ୍ଷେତ୍ରରେ ଯାତ୍ରାରେ ପାଇତା	କୋର୍ପ୍ସ - ୧ କାହାରେ କ୍ଷେତ୍ରରେ ଯାତ୍ରାରେ ପାଇତା କୋର୍ପ୍ସ / ଫିଲ୍‌ଡାଇର୍‌	କାହାରେ କ୍ଷେତ୍ରରେ ଯାତ୍ରାରେ ପାଇତା କାହାରେ କ୍ଷେତ୍ରରେ ଯାତ୍ରାରେ ପାଇତା କାହାରେ କ୍ଷେତ୍ରରେ ଯାତ୍ରାରେ ପାଇତା କାହାରେ କ୍ଷେତ୍ରରେ ଯାତ୍ରାରେ ପାଇତା
9.		କାହାରେ କ୍ଷେତ୍ରରେ ଯାତ୍ରାରେ ପାଇତା	କୋର୍ପ୍ସ - ୧ କାହାରେ କ୍ଷେତ୍ରରେ ଯାତ୍ରାରେ ପାଇତା କୋର୍ପ୍ସ / ଫିଲ୍‌ଡାଇର୍‌	କାହାରେ କ୍ଷେତ୍ରରେ ଯାତ୍ରାରେ ପାଇତା କାହାରେ କ୍ଷେତ୍ରରେ ଯାତ୍ରାରେ ପାଇତା କାହାରେ କ୍ଷେତ୍ରରେ ଯାତ୍ରାରେ ପାଇତା
10.		କୋର୍ପ୍ସ / ଫିଲ୍‌ଡାଇର୍‌	କୋର୍ପ୍ସ - ୧ କାହାରେ କ୍ଷେତ୍ରରେ ଯାତ୍ରାରେ ପାଇତା କୋର୍ପ୍ସ / ଫିଲ୍‌ଡାଇର୍‌	କାହାରେ କ୍ଷେତ୍ରରେ ଯାତ୍ରାରେ ପାଇତା

		^a AdEgā ^a Aqā ^a C CPāgā	EEPbj UÉ	CEA KEAZEE ^a Aqā ^a C CPĀGIEB ASAZMI Ó SI ^a Aqé C CPĀj UKE ^a Aqé ÁVgávzé
11.		សំពាល់រោង មេដឹកជញ្ជូន ធម៌រៀង ^a AdEgā ^a Aqā ^a C CPāgā	UKE - J, ©, 1 ^a Avūr ^a Azžā C CPĀj / EEPbj UÉ	-
12.		^a AdEgā EEPbj UÉ ^a Avūr ^a Azžā gleAīEAB ^a AdEgā ^a Aqā ^a C CPāgā	UKE - ©, 1 ^a Avūr ^a Azžā C CPĀj / EEPbj UÉ	-
13.		^a AzPDPā gle ^a AdEgā ^a Aqā ^a C CPāgā	UKE - J, ^a Avūr ^a Azžā C CPĀj / EEPbj UÉ	-
14.		30 C EUNMĀ UMPYJ ^a Avōvā gleAīEAB ^a AdEgā ^a Aqā ^a C CPāgā	UKE - J, ©, 1 ^a Avūr ^a Azžā C CPĀj / EEPbj UÉ	UKE 1 ^a Avūr ^a Azžā EEPbj UKE CEA KEAZEE ^a Aqā ^a C CPĀGIEB ASAZMI Ó SI ^a Aqé C CPĀj UKE
15.		C CPĀj / EEPbj UÉ 30 C EUNMĀ UMPYJ gle ^a Avōvā ^a AdEgā ^a Aqā ^a C CPāgā	UKE - J ^a Avūr ^a Azžā EEPbj UÉ	PÁMÁUÁJ E ÁSÚE ASACI ZAVÉ 1 ^a Avūr ^a Azžā EEPbj UÉ C E A KEAZEE ^a Aqā ^a C CPĀGIEB ^a PAIA C CPĀPPA C OAI AVBJA / PAIA ^a MRA C OAI AVBJA UÉ ^a Aqé ÁVZÉ Evbā E ÁSÚMÁ UKE 1 ^a Avūr ^a Azžā EEPbj UKE C E A KEAZEE ^a Aqā ^a C CPĀGIEB ASAZMI Ó SI ^a Aqé C CPĀj UKE ^a Aqé ÁVZÉ
16.		C CPĀj / EEPbj UKE 31 j A 120 C EUNMĀ gleAīEAB ^a Avōvā ^a AdEgā ^a Aqā ^a C CPāgā	UKE - ©, 1 ^a Avūr ^a Azžā C CPĀj / EEPbj UÉ	UKE © ^a Azžā EEPbj UÉ ^a PAIA C YgldAn DAIAPJÀ C E A KEAZEE Ylqzā ^a AdEgā ^a Aqā ^a C CPĀGIEB E ÁSÁ ^a MRA UÉ ^a Aqé ÁVZÉ
17.		^a AdEgā ^a KEAZEE EEPbj ^a Avōvā UMPE gleAīEAB ^a Avōvā ^a AdEgā ^a Aqā ^a C CPāgā	UKE - ©, 1 ^a Avūr ^a Azžā C CPĀj / EEPbj UÉ	-
18.		C CPĀj / EEPbj UKE 120 C EUNMĀ gleAīEAB ^a Avōvā ^a AdEgā ^a Aqā ^a C CPāgā	UKE - ©, 1 ^a Avūr ^a Azžā C CPĀj / EEPbj UÉ	-
19.		C CPĀj / EEPbj UKE 120 C EUNMĀ ^a AdEgā ^a KECPĀPÁV Udgā ^a AdgAUNA C CPĀj / EEPbj UKE «gži 21EA Pd dgAV, ^a A SUE	² YAgā ^a Aqā ^a C CPāgā	-
20.		C CPĀj / EEPbj UKE EUgMÁPE ^a Avōvā	UKE - 1 ^a Avūr ^a Azžā EEPbj UÉ	-

		UPEA ପାଇଁବାର ଆମ୍ବାଦିକାରୀ ଏବଂ ଆମ୍ବାଦିକାରୀ ନାମରେ ଅଧେଗାନୁଷ୍ଠାନ କରିବାକୁ ପାଇଁବାର ଆମ୍ବାଦିକାରୀ ଏବଂ ଆମ୍ବାଦିକାରୀ ନାମରେ ଅଧେଗାନୁଷ୍ଠାନ କରିବାକୁ		
21.		EEPBj UÉ 'bgZgA D'0 Rj ACUE CEA'Aw ¤Äq¤a CCPAgA	UKE-1 a AvUR a AZZLA EEPBj UÉ	-
22.		EDDAATA a ZN a AgAYA'Aw a AdEgAW CCPÁj	UKE- ©, 1 a AvUR a AZZLA CCPÁj / EEPBj UÉ	-
23.		GEWA'Aw AUPAN CEA'Aw, a CCPAgA	UKE-1 a AvUR a AZZLA EEPBj UÉ	-
24.		¥A, i ¥EAMiD a AvUR Agi E-ASUMP EAAAPAW PEEAJ , P EAA, ASAZA gAPYUUA ¥BAt ¥MCEA'Aw, a CCPAgA	UKE- ©, 1 a AvUR a AZZLA CCPÁj / EEPBj UÉ	-
25.		10-ପ୍ରୟୋଗଙ୍କ କାଲମୁଣ୍ଡି ହେତେନ ବଢ଼ି 15-ପ୍ରୟୋଗଙ୍କ ଏତେଷ୍ଵ PAB®«Aw a AvEA ± bE a AvAU 20- ପ୍ରୟୋଗଙ୍କ ହଜୁପରି ହେତେନ ବଢ଼ିଗଳନ୍ତୁ ମଂଜୂରୁ ¤Äq¤a CCPAgA	UKE- ©, 1 a AvUR a AZZLA CCPÁj / EEPBj UÉ	-
26.		AREA A AVBUEPATIAVIBAPIVZEGPATI /egAPii AIAVIBA zAgñU PAAIAOUKUE DyDPi «AWUE/MA AO a ATOPIA o a DOLIE UAWUE ¤Äq¤a CCPAgA	gE. 5.000 -00 ରିଂଦ ଗରିଷ୍ଟ ମୁଣ୍ଡ ରୂ 1 .®PUNKA	PAAZbEPbAj °AUE J-AE E-ASÁ ¤ÄR, IGAUUE CCPAgA ¤Ärzé PÉU¥.1, Pén.1, Manual Contingent expenditure ¥A PAAIA o AIAA MA UMEAB UPÄELP i ÄPÆVÄPÄZÄ.
27.		a OEA UWUDE ¥qAIA®A °AUE a OEA zAgñUUE , ASAZMI AvE DqkVAVAPA a AdEgAW ¤Äq¤a CCPAgA	ବାଣିଜ ଗରିଷ୍ଟ ରୂ. 50.000-00 UMA a AvbE	
28.		ACTAGA a ZUKE , ASACIPZAVE °AE a PAIA - PÄCIPJ UMA ¥qfC o a D» , a CCPAgA	ବାଣିଜ ଗରିଷ୍ଟ ରୂ. 50.000-00 UMA ¥E Aj gE. 5.000/- UKE «ÄgZAVE	
29.	G¥ADAIAPJA gAdgAeLij EUbja AAIa		a PAIA EPE a AdEgAW , kAWATIA , zA gAUPlzv	bj CCPAgUJA DAIAPJA DZAPE M/MEhGAvz
30.		-	4,000 ZIC a AA®I O o a ATE CxPA a FEAI SAV A CEA KEZEE ¥qfC EAIA Plomukieb 2 ¥AgfEa a M®PAP Plomukieb C¥gj DAIAAPjA DAIAAPjAUKUE , P EAAZLA	
31.		-	a PAIA PAZAAIA, PA At, D'TOMA, ME, ACIAEA «ZAA E-ASÉ ZAEAAU ± ASUMA , AYETD G, AP Aj DAIIA a PAIAZAC¥gj DAIAAPjA CCPAEZP	
32.			a PAIA CYgldAn ଶଯୁକ୍ର ନିର୍ଦ୍ଦେଶ DZAPEMFI AvE C¥gj DAIAPjUÉ Plk» 1 PEEq¤a J-AE Plomukieb	

			¥ 2° 1. aAr, aAz. CAzj, PAzbe AlbPA , PAAiAPgAV PAAiAOaD» , aAz.
33.			aPAiAPgAV
34.	aPAiAPgAV (Dqkv)	<p>1. ±A, PAAU / PEEt aIP AgUMA aAvNU Ue a вුක්ගැ පූත් වුවහාර නංකළනය ඩිස්ය oDOLU</p> <p>2. aPAiA PAZAAIA CCPAJ UMKA PIBAJ aPAiAPgAV PAAiAO AgIa eEeVUE PIPIAQI 1 SACUMAZA oA D» , PIQAA PRA PAAiAOUMA aAA®A, A®A Aj AIAFB , P A EKEAR PEEVAP IZA.</p>	
35.	¥A, A	<p>1. aPAiAPgAV, APIPEA</p> <p>2. «ZAgUe aAvNU 2, AU YBAGUMA , APIPEA</p> <p>3. CCPAJ UMKA aAvNU 1 SACUMAD 10 I At VISUMA aAvNU PAAiAO oA DOLU aDOLU oA DOLU ±ASÉ</p> <p>4. ¥BIV «PKEAYA</p> <p>5. TARE, AAVaePIBAJ GYPIjt ; AoKEAYPIjt EvACUMA Rj AC aAvNU oA DOLU</p> <p>6. ටලු සඩු දිගැ තේවා ඩිස්යගැ oA DOLU</p> <p>7. PAZAAIA « AULZ aIP AgUMA</p> <p>8. ENgAIKEAdEE « AULZ aIP AgUMA.</p> <p>9. PAAt aAvNU EvIj « AULZ aIP AgUMA.</p>	
36.	Cez, A	<p>aPAiA COTASA®ATIA ZARTE oA DOLU</p> <p>aPAiA ULBKA®AIZA oA DOLU</p> <p>EAFoAij AUI « AULZ aIP AgUMA</p> <p>DgKEAU « AULZ aIP AgUMA.</p> <p>Aj Ue APIPEA</p>	
37.	bgmZAUAggA	<p>bgmZAUAggA vPAU aA 1ZA bgMATE P®, PEEB vj vP AV vA Pzé CZAPhAV bgmZAU aAqA aAz.</p> <p>bgmZAU aArzA YMHP e AIA aAz M¥A vPAUvUe CaBgA dA A AggAVgAvAgé</p> <p>bgmZAUAggA bgmZAU aArzA ±AzI YMHP JqA AULZ e CaBgA MExAIAIT oAUE CEAAPPEB EPMAEC , aAz.</p>	

		CEA ¥ne ḡazanārza «a ḡuma sūe a b̄aiā o a do l̄e a h̄aq a h̄azā.		
38.	ZĀ®Pjā	1. a PAIA Pbj̄ AJ AIA a AOJ UMA ZĀ®EE a AVU o a do l̄e		
39.	r UKE	1. Pbj̄ AJ AIA Z̄M A o a do l̄e 2. I ¥A®AU M A ḡP AEE 3. o U C̄M A P̄AAiAP̄ Pbj̄ AJ A EAB v̄g A i M A a h̄azā 4. Pbj̄ AJ AIA 1 SAC , b̄e, A a P̄, U M A o a do l̄e		
40.	P̄DAiAḡi (o a M)	©CJA D M A Z A F P̄PAqPfUMeAB P̄D a h̄ar MI A ö «1 t̄d o ÁUKE ZP̄N SAC P̄AAV A A - ACP̄ AJ U M U E P̄ e, A h̄azā 1. ¥AP̄Ö 2. O A q A U A t̄ 3. A a D o P A , P̄AOj ± A - E 4. U B e x A ® A I A 5. P̄AAz A A I A P̄IEA 6. D ḡE A U A P̄EAZ M A 7. A a D o P A z A A A E U M A 8. CAU E P̄ A R P̄EAZ M A 9. A E U M A 10. P̄AOj U M E q A V E Ä Y A P̄g E P̄l M Ø 11. g A d P A ® A a E 12. E N C ¥ A v L E P S g A A M V A P J d < A A E U M A 13. A E A C A E A Y A P̄ E E 14. g A B C U P A P q J t P E A S A Z A ¥ A Ø C V M U M A 15. P̄AOj ©CJA P̄l k - A a A j e A U A 16. A A q i O U M U E A S A Z A ¥ A Ø A C V M E P̄O J A o ÁUKE C Y B A D A i A P B A , G Y A D A i A P B A , A E A 1 Z A J - A E P̄, U M E A B o a D » , A a h̄azā.		

Section 4(1)(b)(iii)-Procedure followed in decision-making process

¤A i A A 4(1)(c)(iii) - a M o Z A g A E A M M o E u E A J P E A A M U M A A G Z A V E w A M O E A H E E R E V A R A M E

Activity ZAI APE	Description « WÁA	Decision-making process/time limit for taking decision/channels of supervision and accountability WÁA MÓEA MQR ÁVÉ	Designation of final decision authority CAW A MÓEA PÍE E RÁ C CP AJA O ÁZÉ
Dqkvá	Dqkvá ±ASAIÀ ÁA MÆA Dqkvzà G, Áj	±PÁTAZÁ Dqkvá ±ASÉ Pí Ait ±ASÉ, ÁA DdøPA, ÁYPD ±ASÉ 2PÍE ±AVAU OBERA ±ASÚMÄ G¥A DAIÄPØA a ÁA®A, ÁP Áj AíA° è PÁAIÖÖA Ø» PqÄVØE F ±ASÚMÄ G, ÁP Áj AíA° ÁP ØA ØA ÁMØPØA ØAVÙA 1SACUMÄ EÍEÄR PÍE VÄMÅGÉ Pí Ait E ±ASÚÉ , ÁSACUJ ZÀ PÁVØA PØ, A PÁAIÖUMÆB »ACÉA J, i.eJ, i.Dgi, aÈ 1SACUMÄ a MÆPØA ÁA R, ÁA VÙZÉ	CYØI DATAPØA

Section 4(1)(b)(iv)-Norms set for the discharge of functions

¶AIAA4(1)(c)(iv)- PAAIAUAA^ao AEEgA | 1gIA AAvBAA

Sl.No. PÄÄ	Functions/Service PÄÄ AÄÄ	Norms/standards of performance set PÄÄ AÄÄ	Time-frame PÄÄ AÄÄ 1 ZÄ CÄÄ	Reference document prescribing the norms (citizen Charter, service charter, etc.) NÄÄ YÄÄ MÄÄ NÄÄ, NÄÄ DÄÄ PÄÄ ÄÄÄ ZÄÄ RÄÄ AÄÄ GÄÄ RÄÄ	
1.	DqÄÄ AÄÄ SÉ	PIÄÄ OT PÄÄ PÄÄ OGÄÄ AZÄÄ OÄÄ GÄÄ RÄÄ AÄÄ VÄÄ GÄÄ	EÄÄ VÄÄ EÄÄ PÄÄ BÄÄ JÄÄ PÄÄ IÄÄ RÄÄ AÄÄ MÄÄ NÄÄ	PÄÄ 1. JÄÄ IÄÄ DgäÄ AÄÄ MÄÄ NÄÄ, PÄÄ JÄÄ 1.	

		“Aqf Avgvle			
--	--	-------------	--	--	--

**Section 4(1)(b)(v)- Rules, regulations, instructions , manuals, and records held/used
¤AiRÀ4(1)(c)(v)- GzÉAVUNÀS½ARÀAiRÀ «¤AiRÀ/CÉÀMa/PÈ r ¤AiRÀ-ZÁR-ÓAA^agÀ**

Sl.No. PÀ	List of Acts, rules, regulations, instructions , manuals ¤AiRÀ/CÉÀMa, PÈ r ¤AiRÀ-ZÁR-ÓAA ^a gÀ	Gist of Act, rules, etc. ¤AiRÀ/CÉÀMa EvlÁCUNÀ ÓoYÀk ^a gÀ
1	<p>SI°MI °AUMEGÀ a°ÆEUGÀ ¥À°PÀiN PbAj UMP ÈPÀiM Ø aD MATEØB PIÉOT PÀ , PÀðGPÀ gÆ; 1gÀa AÈEVIEÀ PbAj PÈ; r ØAiRÀ ÆUMÀ CÉÀiA aAqf ÁUÅwÆ</p> <ol style="list-style-type: none"> 1. ຂນາຄ ມູນີປລ່າ ອຳມົດຕະກິບ ພັດຍ 2. Pf1.J i.Dgî ØAiRÀ/11J aAvü 1.Dgî ØAiRÀ ÆUMÀ 3. PIÉAOI PÀ DyðPÀ ,À»vÆ 4. PIÉAOI PÀ ReAEF ,À»vÆ 5. ÁC - ÁgÀ PÈ; r 6. PbAj PÈ; r 7. Ptn. I. I DPiØ 8. Dgî.n.L DPiØ 	

Section 4(1)(b)(vi)- Categories of documents held

¤AiRÀ4(1)(c)(vi)- ¤AiRÀ-ZÁR-ÓAA^agÀ

ກະ ວລຍດ ພູມ ສູງສູງ ດາວລີກະນຸ ຂນາຄ ມູນີປລ່າ ພັດຍ ນິດຝຟ ປະລາດ ດັ່ງ ວິຊາ ຊັ້ນ ຊັ້ນ ຊັ້ນ ຊັ້ນ ຊັ້ນ ຊັ້ນ ຊັ້ນ ຊັ້ນ

Sl.No. PÀ	Name of the office E-ASEA-EGA	Category of the document PÀWAA ^a gÀ	Title of the document ດາວລີຍ ດີຜ່ານ	Custodian of the document ZÁR-ÓAA ^a gÀ
±A±M±A±A				
1.	Dqkvà ±ASf	"J"	<ol style="list-style-type: none"> 1. Aa YÀ PUMA 2. ÁVÆL-ÚMÀ/DzÁ±UMÀ 3. PÀðGPÀ EACVÆ aP R ÁgÌzÀ PqMUMÀ 4. SI aAqf YÀ PUMA 5. EÀaAPAw/CÉÀPÀYÀ DzÁgÌzÀ EÀaAPAw PqMUMÀ aAvü j f jü 6. ສົວາ ຈົ່ງຜູ້ອາຫາດ 7. ດີຜ່ານ ດັ່ງກໍາ 	ດີຜ່ານ ວິວາກ

30 ପ୍ରେସଗଳିପରିଗେ ଶଂରାଜାରାଜାମାରା

10 ವರ್ಷಗಳವರೆಗೆ ಸಂರಕ್ಷಣೆ ಕಡತ/ ದಾಖಲೆಗಳು

				CÔNG TY TNHH
3.	Danh sách	" 1 "	<ol style="list-style-type: none"> 1. ĐĂNG KÝ TÀI SẢN 2. Scale Register of Est., 3. Dead Stock Register 4. THU MUA VÀ BÁN 5. ĐĂNG KÝ TÀI SẢN 6. LOGBOOK 7. Log Book 8. PHÁT HÀNG 	

5 ವರ್ಷಗಳವರೆಗೆ ಸಂರಕ್ಷಣೆ ಕಡತ/ದಾಖಲೆಗಳು

4.	Dqñvñ ±ASÍ	"r"	1. ñA»W ¥bñATñññPñMñññ 2. ! .Dgi.¥ññPñññ 3. Advance register 4. LPC Registers 5. ñAñññPA° Pñññ	CÓPIAS®ATA
----	------------	-----	---	------------

1 ವರ್ಷಗಳವರೆಗೆ ಸಂರಕ್ಷಿಸುವ ಕಡತ/ದಾಖಲೆಗಳು

5.	Dq̄k̄v̄l̄ ± ÁSé	"E"	1. z̄k̄ḡ ÁPq̄MUMÁ 2. āM̄w̄ ōP̄n̄ PÁAÍÁY Pq̄MUMÁ 3. , ÁAZ̄P̄D̄P̄ ḡl̄ēt̄ āb̄ 4. ȲW̄B̄ĒK̄ Áv̄v̄Ū ȲB̄Ē ŪŪK̄	ÁSAZMÁ I±ÁSAIÁ° e
----	-----------------	-----	---	-------------------

Section 4(1)(b)(vii)- Arrangement for consultation with, or representation by the members of the public in relation to the formulation of policy or implementation thereof

■AI■A4(1)(c)(vii)- ಕಾರ್ಯ ನೀತಿಯ ರಚನೆ ಅಥವಾ ಅದಕ್ಕೆ ಅನುಪೂರ್ವಕ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚನೆ ಅಥವಾ ಅದ್ಯಾತ್ಮಾಗ್ರಹಣ ಮತ್ತು ಏಗ್ರಾಹಣ

Section 4(1)(b)(viii)- Boards, councils, committees and other constituted as part of the public authority

¶A1A4(1)(c)(viii)- ಮಂಡಳಿಗಳು, ಪರಿಪಠ್ಯಗಳು, ಸಮಿತಿಗಳು ಮತ್ತು ಇತರೆ ನಿರ್ವಾಯಗಳು ಸಾರ್ವಜಣಕ್ಕೆ

¥ÁVÁ SE ÓMI „AUKEGÁ ÁÓ ÁEÜGÁ ¥Áº PÁIÁA ZAEÁ–ÁVÁ PÉXÍTÍ CrAIºº e PÁAIÀDºº» ÁWZÉ Eºº e PÉXÍTÍ °ÁUKE , ÁU–Á , ÁKÄWUMÁ , Á ÜKA °ÁUKE Czgá EººPÅMUMÁ , ÁººDººPJ UÉ ¥Áº PÁIÁ PÉXÍTÍ ±ÁSÁIºº e ®ººPÅ ÁUÅVÍPÉ

Sl.No. PAA	Composition ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಮತ್ತು EVACUATION TEAM	Powers and functions COMPLAINTS AND APPEALS	Whether its meetings are open to the public/ whether minutes of meetings accessible for public ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು, EVACUATION TEAM, APPEALS AND COMPLAINTS
1.	ಪಾಲಿಕೆ ಪರಿಷತ್ತು	¥ A° PAA PESENT ASAI ° e ® ° PAAVIE	-
2.	AU-A JKAWUMA	¥ A° PAA PESENT ASAI ° e ® ° PAAVIE	-

Section 4(1)(b)(ix) & Section 4(1)(b)(x)- Directory of officers/employees and their monthly remuneration

•AiA4(1)(c)(ix)- & •AiA4(1)(c) (x)- COpj / EEPj ZDPEAC JAUAUgAAzAA

Sl. No.	Name of the officers/employees	Designation	Office address/contact number/e-mail ID	Monthly remuneration etc.
1.	qÁ!! ©, «Ágáññé Pef.J.ii, (26.11.214 j Az)	dAn DAIññPLA	©©JA ©°AUÍ 18EÑ PÄë, LrAíññT ÓKEAññ gÁdgÆññj EññJ ÚAUññEGññ-98 ^KE' Eññ, ASññ9480683192	83744.00

2.	a MÄZÄPÄ a Mägi. 1.n (12.09.2014 j Az)	G YÄ DAIÄPÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 a KE-EI ASI28601851	83744.00
3.	1.JEi.gP MÄ±t	a JE®ä a MÄYPÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	48710.00
4.	PÄaMÄJ JEi.©. CÄYÄ	¥bÄPÄ zleD PÄAIAPIÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	2755.00
5.	dFEÄZDEÄ gÄdÄgii	¥bÄPÄ zleD PÄAIAPIÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	2755.00
6.	C±KEÄPÄ JA.Dgi.	¥bÄPÄ zleD PÄAIAPIÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	28155.00
7.	©. UEGP Ä	¥bÄPÄ zleD PÄAIAPIÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	27485.00
8.	Dgi.JA. ÁkkÄ	2ÄWÄPÄ UÄgÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	37863.00
9.	Vj d	¢wÄAIA zleD PÄAIAPIÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	30613.00
10.	�ಭಿಷೇಕ ಆದಿತ್ಯ.ಎಸ್.	1.J.N	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	20735.00
11.	UÄÄÄ<AZÄ	dª ÄEÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	23293.00
12.	ZÄPÄEÄ AAIÄÄ	dª ÄEÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	23293.00
13.	‘mÄUÜeqÄU ,i	dª ÄEÄ	©©JA! ©°AUT 18EA PÄg, LrAII-i °KEAaII, gÄdgÄeÄ+j EUgÄ °AUÜMEgÄ-98 zKEgP ÄtI ASI28601851	17578.00

14.	gÁa ÁAdfÁAia	dá ÁEA	©©JA! ©°AUT 18EA PAæ, LrAiA-i °KEAa ii, gÁdgÁeÁj EUBA °AUWEGÁ-98 zKEgPÁtI, ASI28601851	22040.00
15.	Pé, EAgAAiAt ÁkÁ	pÁAiPÁ	©©JA! ©°AUT 18EA PAæ, LrAiA-i °KEAa ii, gÁdgÁeÁj EUBA °AUWEGÁ-98 zKEgPÁtI, ASI28601851	19800.00
16.	Pén. ZAZA	UÁAUra ÁEi	©©JA! ©°AUT 18EA PAæ, LrAiA-i °KEAa ii, gÁdgÁeÁj EUBA °AUWEGÁ-98 zKEgPÁtI, ASI28601851	20197.00
17.	UagA° AUAIa	UÁAUra ÁEi	©©JA! ©°AUT 18EA PAæ, LrAiA-i °KEAa ii, gÁdgÁeÁj EUBA °AUWEGÁ-98 zKEgPÁtI, ASI28601851	20197.00
18.	EAgAAiAt ¥	UÁAUra ÁEi	©©JA! ©°AUT 18EA PAæ, LrAiA-i °KEAa ii, gÁdgÁeÁj EUBA °AUWEGÁ-98 zKEgPÁtI, ASI28601851	20594.00
19.	J-T. 2a EAPgi	á Á.ZÁ. (, ÁPE, ÁÁ)	©©JA! ©°AUT 18EA PAæ, LrAiA-i °KEAa ii, gÁdgÁeÁj EUBA °AUWEGÁ-98 zKEgPÁtI, ASI28601851	20300.00
20.	CEAvlgAaT.Dgi	á Á.ZÁ. (, ÁPE, ÁÁ)	©©JA! ©°AUT 18EA PAæ, LrAiA-i °KEAa ii, gÁdgÁeÁj EUBA °AUWEGÁ-98 zKEgPÁtI, ASI28601851	20165.00

Section 4(1) (b)(xi)- Budget allocated to each agency including plans

»AiRÁ4(1)(c)(xi)- J- ÁeKeÉv « °AUPÉ ÁaPÉ ÁqÁlzáCAiA ÁiA ÁkÁ Áa ÁMEvÁCUMA

Agency KeÉxí/ « ÁUA	Plan/programme/scheme/project/activity/purpose for which budget is allotted CAiR ÁiA ° ÁaPÉ ÁAiiEÁdFÉA	Proposed expenditure as on last year »ACfÁ Á° EAYÁVÁ á ÉDWA	Expected outcomes »j ÁQá/ ÁVÁvÁÁ±A	Report of disbursements made or where such details are available »ÉLÁ ÁGUAA ÁÁWÁ (aÉi, Éii, á ÁA, ÁZÁY ÁPÁ)
1.		©©JA! « ÁTfOPA DAiA ÁiA ¥, PzP e ° kglvzE F PbÁj UÉ ÁPÁ DAiA ÁiA CÉ a ÁEzEE EgÍa k®e		

Section 4(1)(b)(xii)- Manner of execution of subsidy programmes

¤AiRÀ4(1)(c)(xii)- °ÀpÈ ÁqÀzÀ ÈS®UÀEÀDEqÀ ÁAAiÀzÀPÀiDpÀnÀkÀgÀ
 a. PÀAìDpÀnÀkÀgÀ Áj 1gPÀ ÁAAiÀzÀgÀgÀC° ÁvÈÀ «gÀvÀ, ÁAAiÀzÀdÈgÀ
 ¢ ÁqÀ ÁCcpÀj AiÀoÈ

Sl.No PÀ	Name of the Programme / activity PÀAìDpÀnÀkÀgÀ	aÈvÀ	Nature/Scale of subsidy ÁAAiÀzÀgÀgÀ	Eligibility criteria for grant of subsidy ÁAAiÀzÀgÀgÀ C° ÁvÈÀkÀgÀ	Designation of officer for grant of subsidy dÈgÀ ÁqÀ CcpÀj oÈ
CEÀI, RÀ®è					

b. ÁAAiÀzÀPÀAìDpÀnÀkÀgÀj AiÀ«zÀ

Sl.No. PÀ	Name of the programme/activity PÀAìDpÀnÀkÀgÀ	Application procedure Cfò °ÀpÀ ÁkÀzÀ	Sanction procedure dÈgÀ ÁqÀ ÁiÀkÀ «zÀ	Disbursement procedure «vÀÈÀ ÁiÀkÀ «zÀ
CEÀI, RÀ®è				

Section 4(1)(b)(xiii)- Particulars of recipients of concessions, permits of authorizations granted by the public authority

¤AiRÀ4(1)(c)(xiii)- j AiÀ-nÀ, CÈRÀnÀ ¥ÀÈÀ, CxÀnÀ CcpÀgÀ ¥ÀÈÀ, ¥ÀÈÀ ÁkÀgÀ

Sl.N o. PÀ	Name and address of recipient institutions j AiÀ-nÀ, ¥ÀÈÀ, CxÀnÀ, CcpÀgÀ	Nature/quantum of benefit granted ÁAAiÀzÀgÀkÀ	Date of grant ÁAAiÀzÀgÀfÈÀpÀ	Name and designation granting authority j AiÀ-nÀ dÈgÀ ÁqÀ ¥ÀÈÀ ÁkÀ
CEÀI, RÀ®è				

Section 4(1) (b)(xiv)- Information available in electronic form

¤AiRÀ4(1)(c)(xiv)- «zÀÈÀgÀ ¥ÀÈÀgÀ ÁvÀÈÀ»wÙÀ

DAI, DvÀgÀ ÁvÀÈÀ - ÁzÀdÈÀ ÁvÀÈÀ»vÀnÀ - ÁzÀcÀ ÁvÀÈÀ के तरबहुदाद विषयगत बगे हेतु रिकॉर्डिंग लागू व एलू विधवाद अदेशगत, सुन्मोहरणगत मतु नामानुसार दिया जाना चाहिए। इसके लिए आवश्यक प्राप्ति विवरणों की जांच की जानी चाहिए।

Sl.No. P.A.	Electronic data «ZÉÄÈÄÀ»W	Description (site, address/location where available, etc.) «äÅVÄÄ ÈI ÈB «½ÄÀ Evg»	Contents of title «äÅVÄÄ	Designation and address of the custodian of information (held by whom) «Ä»W EgRÄÄPÄZÄM«½ÄÀ
1.	äÀoÄ.-2005 gÄÈÄ 4(1)(J) oÄUÄ 4(1)(©) UÉÄSACÜZÄVÉÄ»WUÄ	bbmp.gov.in		¥ÄoPÉÄJ - ÄeSI äÄqÉCÇPÄjUÄÄ PÄjUÄÉ, ÄSACÜZÄVÉÄ»WUÄ ®...ägMÄE

Section 4(1)(b)(xv)- Particulars of facilities available to citizens for obtaining information

ÁA AíR A4(1)(c)(xv) - ÁA AdopágY ÁA ÉAUPÁN UÁA® AíR A4(1)(c)(xv) , ÁA ZáCz ÁPé , ÁA
ÁA AíR A4(1)(c)(xv) - ÁA AdopágY ÁA ÉAUPÁN UÁA® AíR A4(1)(c)(xv) , ÁA ZáCz ÁPé , ÁA
ÁA AdopágY ÁA wUÁA PÉ , ÁA CÉWAZÁ ÉUÉ10.00 UÁMÉAÁZÁ ÁeÉ5.30 UÁMÉAÁZÁ PÁE AíR e® ÁA UÁA PÉ , ÁA CéPé AgMÉY ÁPé
ÁA AíR A4(1)(c)(xv) - ÁA AdopágY ÁA ÉAUPÁN UÁA® AíR A4(1)(c)(xv) , ÁA ZáCz ÁPé , ÁA

Sl.No. PÀA	Description (location of facility /name etc. «^gMMA(, E®· MMazégiia A MAo EMAEv(A)	Details of information J - Äe ^gM»wUAAk^gMMA
1.	, AMIAATA, AdPAAYMOCEIJUAP, gAdgAEKA £DgAAMIA	, AMEA A»wUAA

Section 4(1)(b)(xvi)- Names of designation and other particulars of public information officers

•AiRAA(1)(c)(xvi)- Adaptação Criação Ética Yáia a ANEVA É a goma

A. Public information officer (PIO)

SL. No PĀA	Name of the office/ administrative unit PĀEJ ° EGA	Name and designation and office address of PIO Aādipāmāw Ccpāj Aīa° Ega Dēmāpāj «½A, A	Office of Appellate authority & Tel.No. aā®E A YāagāCcpāj «½A, A ÁuA zāgāl tāsē
1.	Cygā DAImpāj ° ÁuA Gyā DAImpāj Pbej	2Ae aāzāpāa Ági 1.n. Gyā DAImpāj, gÁdgAeA±j Eubā 2FA aāo, °cJA, "AUKEgA-98, aE:9480685987	2Ae qA, °cJA, "AUKEgA-98, aE:9480683192

B. Asst. Public information officer

SL. No	Name of the office/ administrative unit	Name and designation and office address of APIO	Office of Appellate authority & Tel.No.
---------------	--	--	--

Section 4(1)(b)(xvii)- Any other useful information/ information frequently asked by the public

»AíRÁ4(1)(©)(xvii)- »AíRÁ, & O ÓzA Evgé »WAIKÍ YPA, WAIKÍ

G¥À DÀNÑPÀ
°ÁUÀE
 , Áañd»PÀ añá»w CCRÁj
 gÁdgÁeÉÄ±g ÈAUÀgÀ a®Añá
 S£oñi »EAUÀMÆgÀ añóAÈUÀgÀ ¥Á ° PÉ
 »EAUÀMÆgÀ